



Kristu Jayanti College

AUTONOMOUS

Bengaluru

Reaccredited 'A' Grade by NAAC | Affiliated to Bangalore University

Special Issue

ISSN: 2454-5813

Impact Factor: RJIF 3.6

Peer Reviewed Journal

INTERNATIONAL JOURNAL
OF
KANNADA RESEARCH
PART - B

ಕನ್ನಡ ವಿಭಾಗ

ರಾಷ್ಟ್ರೀಯ ಸಿಹಾರ ಸಂಶರಣ
“ಜಾನಪದ ಸಂಪರ್ಕ - ಸಾಂಸ್ಕೃತಿಕ ಕಿರಣ”



TIRUPATI JOURNALS SOLUTIONS
NEW DELHI, INDIA





Kristu Jayanti College

AUTONOMOUS

Bengaluru

Reaccredited 'A' Grade by NAAC | Affiliated to Bangalore University

ಕನ್ನಡ ವಿಭಾಗ

ರಾಷ್ಟ್ರೀಯ ವಿಜಾರ ಸಂಶರಣ

“ಅನೇಕ ನಾಸ್ತಿ - ನಾಂತ್ರಿಕ ಕಂಡೆ”

Part - B

ಕ್ರಿಷ್ಮ ಜಯಂತಿ ಕಾಲೇಜು ನ್ಯಾಯಕ್ರ

ಕೆ. ನಾರಾಯಣಪುರ, ಕೊತ್ತಮಲ್ಲೂ ಹೇಳಣ್ಣ, ಬೆಂಗಳೂರು-೫೬೦ ೦೭೭

Tel: 080-28465611, 28465353, 28465770 | E-mail: info@kristujayanti.com

www.kristujayanti.edu.in

Table of Contents

S. No. Chapters	Page No.
21. ಜನಪದ ಸಾಹಿತ್ಯಕ್ಕೆ ಪಾಶ್ಚಾತ್ಯರ ಕೊಡುಗೆ	126-129
22. ಜನಪದ ಭಾಷೆ ಮತ್ತು ಮೊಬೈಲ್	130-139
23. ವಸಿಹಾಸಿಕ ಲಾವಣಿ: ಹಲಗಲಿ ಬೇಡರು	140-143
24. ಜಾನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯ	144-148
25. ಜಾನಪದ ಗಾದೆಗಳ ವಿಶೇಷಣೆ	149-153
26. ಮಾಗಡಿ ತಾಲ್ಲೂಕಿನ ಜನಪದ ಅಡಿಗೆಗಳಲ್ಲಿ ಜಿಷ್ಣಧ - ಆಹಾರದ ಸಂಗಮ ರೂಪಗಳು	154-157
27. ಜನಪದ ಶ್ರೀಡೇಗಳು	158-162
28. ಜನಪದ ಗಾದೆಗಳ ವಿಶೇಷಣೆ	163-167
29. ಜನಪದ ಶ್ರೀಡೇಗಳು	168-177
30. ಜಾನಪದ ಕಾವ್ಯ ಮತ್ತು ಹೆಣ್ಣು	178-182
31. ಮಿಶನರಿಗಳ ಬರವಣಿಗೆಯಲ್ಲಿ ತುಳು ಜಾನಪದ: ಹತ್ತೊಂಬತ್ತನೇ ಶತಮಾನದ ದಾಖಿಲಾತಿಯ ಸ್ವರೂಪ	183-190
32. ಬೀದರ್ ಜಿಲ್ಲೆಯ ಜನಪದ ಗೀತೆ ಎಲ್ಲಮೈನ ಕಾವ್ಯ : ಭಾಷಿಕ ವಿನ್ಯಾಸ	191-194
33. ಜನಪದ ಶಿಶುಪ್ರಾಸಗಳು : ಸ್ವರೂಪ ಮತ್ತು ವೈಶಿಷ್ಟ್ಯ	195-199
34. ಜನಪದ ದೈವಗಳ ಪರಂಪರೆ ಮತ್ತು ಪರಿಕಲ್ಪನೆ	200-202
35. ಜನಪದ ಗಾದೆಗಳ ವಿಶೇಷಣೆ ಮತ್ತು ಬುದ್ಧಿ	203-207
36. ಶಿಷ್ಟ ಹಾಗೂ ಜಾನಪದ ಮಹಾಭಾರತ - ಒಂದು ತೌಲನಿಕ ದೃಷ್ಟಿ	208-211
37. ಜನಪದ ವೈದ್ಯ : ಜನಸಾಮಾನ್ಯ	212-218
38. ಜಾನಪದ ರಂಗಭೂಮಿ	219-222
39. ಕನ್ನಡ ಜನಪದ ಗಾದೆಗಳಲ್ಲಿ ಜೀವನದೃಷ್ಟಿ	223-227
40. ಶಿಕ್ಷಣ ಮಾಧ್ಯಮವಾಗಿ ಜಾನಪದ	228-233

39. ಕನ್ನಡ ಜನಪದ ಗಾದೆಗಳಲ್ಲಿ ಜೀವನದೃಷ್ಟಿ

ಗಾದೆ ಒಂದು ಸಾಲಿನ ಜನಪದ ಸಾಹಿತ್ಯ ಪ್ರಕಾರ, ಜಗತ್ತಿನ ತುಂಬಾ ಎಲ್ಲಾ ಭಾಷೆಗಳಲ್ಲಿ ಗಾದೆಗಳ ಸೃಷ್ಟಿಯನ್ನು ಕಾಣುತ್ತೇವೆ. ಗಾದೆಗಳು ಅನುಭವದ ನುಡಿಗಳು. ಒಂದೊಂದು ಅನುಭವದ ಹಿಂದೆ ಒಂದೊಂದು ಅನುಭವದ ಹಿಂದೆ ಒಂದೊಂದು ಘಟನೆ ಹುದುಗಿರುತ್ತದೆ. ಮಾತಿನಲ್ಲಿ ಬಳಕೆಯಾಗುವ ಸಹಜ ಸಾಹಿತ್ಯವೆಂದರೆ ಗಾದೆ. ಗಾದೆಯನ್ನು ಮಾತಿನಲ್ಲಿ ಬಳಸದ ಮಾನವರು ಇರಲು ಸಾಧ್ಯವಿಲ್ಲ. ಅದಕ್ಕಾಗಿ ಮಾತನಾಡುವ ಮನುಷ್ಯನಿರುವಲ್ಲಿ ಗಾದೆಗಳು ಇದ್ದೇ ಇರುತ್ತವೆ.

ನಿತ್ಯದ ಭಾಷೆಯಂತೆಯೇ ಸಹಜವಾಗಿ, ಅನಿವಾರ್ಯವಾಗಿ ಜನ-ಜೀವನದೊಡನೆ ಗಾದೆ ಬೆಳೆದು ಬಂದಿವೆ. ನಿತ್ಯ ಜೀವನದಲ್ಲಿ ಎಲ್ಲಾ ಸಂದರ್ಭಗಳಲ್ಲಿಯೂ ಅವಶ್ಯಕತೆಗಳಿಗನುಗೂಣವಾಗಿ ಗಾದೆಗಳು ಪ್ರಯೋಗವಾಗಿರುತ್ತವೆ. ಈ ಅರ್ಥದಲ್ಲಿ ಇದೊಂದು ಜನಪ್ರಿಯವಾದ ಪ್ರಕಾರ ಹೂಡಾ ಹೋದು. ಗಾದೆ ಎಂಬ ಪದವು ಮೂಲತಃ ಸಂಸ್ಕೃತದ “ಗಾಥಾ” ಎಂಬುದರಿಂದ, ನಿಷ್ಪನ್ನಗೊಂಡಿದೆ ಎಂದು ವಿದ್ಯಾಂಸರು ಭಾವಿಸುತ್ತಾರೆ. ಸಂಸ್ಕೃತದ “ಗಾಥಾ”ವು ಪ್ರಾಕೃತದಲ್ಲಿ “ಗಾಹ” ಆಗಿ ಕನ್ನಡದಲ್ಲಿ “ಗಾದೆ” ಆಗಿರಬೇಕು. ಆದರೆ ಸಂಸ್ಕೃತದಲ್ಲಿ “ಗಾಥಾ”ವು ಭಂದಸ್ಸಿನ ಒಂದು ಜಾತಿಯಾಗಿದೆ. ಕನ್ನಡದಲ್ಲಿ ಇದರ ಅರ್ಥ ಬೇರೆಯಾಗಿದೆ ಎಂಬುದನ್ನು ಗಮನಿಸಬೇಕು. ಕನ್ನಡದಲ್ಲಿ ಗಾದೆಗೆ ಸಂಖಾರಿಸಬಾಗಿ “ನಾಣ್ಯಾಜಿ” ಎಂಬ ಅಚ್ಚ ಕನ್ನಡ ಪದ ಬಳಕೆಯಲ್ಲಿದೆ. ಗಾದೆಯನ್ನು ಇಂಗ್ಲಿಷ್‌ನಲ್ಲಿ “Proverb” ಎಂದು ಕರೆಯಲಾಗುತ್ತದೆ.

ಗಾದೆಯ ಲಕ್ಷಣ ಕುರಿತು ಅನೇಕ ವಿದ್ಯಾಂಸರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಗಾದೆಯು ಪರಂಪರಾಗತವಾದ ಮಾತೆಂಬುದನ್ನು ಮತ್ತು ಅದು ಅನುಭವಜನ್ಯವಾದುದೆಂಬುದನ್ನು ಬಹುತೇಕವಾಗಿ ಎಲ್ಲರೂ ಒಟ್ಟಕೊಂಡಿದ್ದಾರೆ. ಅದು ಒಂದು ನಿರ್ಧಿಷ್ಟ ಸಂದರ್ಭದಲ್ಲಿನ ಮಾತುಕರೆಗೆ ಸಹಾಯಕವಾಗಿ ಬಳಕೆಯಾಗುತ್ತದೆ. ಈ ಸಮರ್ಪನಾ ವಾಕ್ಯವು ಆಕಾರದಲ್ಲಿ ಕರಿದಾಗಿದ್ದು, ಅರ್ಥದ ದೃಷ್ಟಿಯಿಂದ ವಿಸ್ತಾರವಾಗಿರುತ್ತದೆ. ಈ ಹಿನ್ನಲೆಯಲ್ಲಿಯೇ ‘ಸಾಮಾನ್ಯ ಬಳಕೆಯಲ್ಲಿರುವ ಸಂಕ್ಷಿಪ್ತವಾದ ಸೂತ್ರ ಪ್ರಾಯವಾದ ಹೇಳಿಕೆ. ಅನುಭವ ಅರ್ಥವಾ ಚೀಕ್ಷಣೆಯಿಂದ ಗೊತ್ತಾದ ಸರ್ವರಿಗೂ ಚೆರಪರಿಚಿತವಾದ ಕೆಲವು ಸತ್ಯಗಳನ್ನು ಅಭಿವೃದ್ಧಿಸುವ ಸಂಕ್ಷಿಪ್ತ ವಾಕ್ಯ’ ಎಂಬ ವಿವರವನ್ನು ಆಕ್ರೋಫರ್‌ ನಿಷಾಂಬಿಸಲ್ಲಿ ನೀಡಲಾಗಿದೆ. ಸರ್ವಾಂಟಸನ್ ದೀಪ್ರ ಅನುಭವದ ಮೇಲೆ ಕಟ್ಟದ ಸಂಕ್ಷಿಪ್ತ ವಾಕ್ಯ’ ಎಂದು ಗಾದೆಯನ್ನು ವಿವರಿಸಿದ್ದಾನೆ. ಲಾರೆಂಜನ ಪ್ರಕಾರ ‘ಗಾದೆಗಳ ರಬ್ಬಗಳಲ್ಲಿ ಸಂಕ್ಷಿಪ್ತವಾಗಿದ್ದು, ಜ್ಞಾನದಲ್ಲಿ ಅಗಾಧವಾಗಿರುತ್ತವೆ’. ಜೇನ್ ಹಾಂನ ಪ್ರಕಾರ ‘ಗಾದೆಗಳಿಂದರೆ ಬೀದಿಯಲ್ಲಿ ಸಿಕ್ಕುವ ಚಾಳನ್’. ರಸೆಲ್‌ಗೆ ‘ಗಾದೆಯೆಂದರೆ ಹಲವರ ಜ್ಞಾನ ಮತ್ತು ಒಬ್ಬನ ವಿಚೇಕ’. ಸಾಫೋಲ್ಕ್ಸ್‌ ಹೇಳಿದ ಪ್ರಕಾರ ‘ಹಚ್ಚು ಜ್ಞಾನವನ್ನು ಬಳಗೊಂಡ ಸಂಕ್ಷಿಪ್ತ ಹೇಳಿಕೆಯೇ ಗಾದೆ’. ಇವರೆಲ್ಲರ ಮಾತುಗಳನ್ನು ನೋಡಿದಾಗ ಗಾದೆಯು ಜನ ಸಮೂಹದಿಂದ ಮೂಡಿ ಬರುವುದು ಅರ್ಥವಾ ಜನರಿಂದ ಅದು ಸತ್ಯವೆಂದು ಅಂಗೀಕೃತವಾಗುವುದು ಅಗತ್ಯವೆಂಬ ಅಂಶ ಸ್ವರ್ಪವಾಗುತ್ತದೆ.

ಗಾದೆಗಳಲ್ಲಿ ಉಪಮೆ, ವಿರೋಧಾಭಾಸ ಮತ್ತು ಅತ್ಯುಕ್ತಿ ಮೊದಲಾದ ಅಲಂಕಾರಗಳು, ಪ್ರಾಸ, ಅನುಪ್ರಾಸ, ಮನರಾವರ್ತನೆ, ಸಮಶೂಕ ಮುಂತಾದ ವಿಶಿಷ್ಟ ಗುಣಗಳು ಅಡಕವಾಗಿರುತ್ತವೆ. ಉದಾಹರಣೆಗೆ ‘ಕರೆಗೆ ಕಾಲಿಲ್ಲ’ ಎಂಬ ಗಾದೆಯನ್ನು ಗಮನಿಸಬಹುದು. ಅದು ಅತ್ಯಂತ ಸಂಕ್ಷಿಪ್ತವಾಗಿದೆ. ವಿವೇಕಮೂರ್ತಿವಾಗಿದೆ. ಪ್ರಾಸಬಧವಾಗಿದೆ ಮತ್ತು ನಿರೂಪಣೆಯಲ್ಲಿ ಸಮಶೂಕವನ್ನು ಸಾಧಿಸಿದೆ. ಇಂಥ ಗುಣಗಳೇ ಗಾದೆಯ ಲಕ್ಷಣಗಳಾಗಿವೆ. ‘ಗುಂಬಿಸಲ್ಲಿ ಗೋವಿಂದ’, ತಥ ನೋಡಿ ಪಾಯ ಹಾಕು’, ‘ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ’, ‘ರಟ್ಟಿ ಮುರಿದು ರೊಟ್ಟಿ ತಿನ್ನು’ ಮೊದಲಾದ ಗಾದೆಗಳಲ್ಲಿ ಈ ಲಕ್ಷಣಗಳನ್ನು ಕಾಣಬಹುದು.

ಗಾದೆಗಳು ಹಲವು ಬಗೆಯ ಕಾರ್ಯಗಳನ್ನು ಸಮಾಜದಲ್ಲಿ ನಿರ್ವಹಿಸುತ್ತವೆ. ಮುಖ್ಯವಾಗಿ ಅನಕ್ಕರಸ್ತ ಸಮಾಜದಲ್ಲಿ ತಿಳುವಳಿಕೆ ನೀಡುವ ಕೆಲಸವನ್ನು ಅವು ನಿರಂತರವಾಗಿ ಮಾಡುತ್ತಾ ಬಂದಿವೆ. ಹಾಗೆ ಪರಂಪರಾನುಗತವಾದ ತಿಳುವಳಿಕೆಯನ್ನು ಅವು ಮತ್ತೆ ಮತ್ತೆ ಜನಗಳ ನೇನಟಿಗೆ ತರುವುದರಿಂದಾಗಿ, ಒಂದು ಬಗೆಯ ಸಾಮಾಜಿಕ ಹತೋಟಿಯನ್ನು ಸಾಧಿಸುತ್ತವೆ. ಎಪ್ಪೋನ್ ಗಾದೆಗಳು ಬುದ್ಧಿಮಾತುಗಳಾಗಿರುವುದರಿಂದ, ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯ ಕೆಲಸವೂ ಗಾದೆಗಳ ಮೂಲಕ

ನಡೆದು ಬಿಡುತ್ತದೆ. ಈ ಅರ್ಥದಲ್ಲಿ ಗಾದೆಗಳು ಸಾಂಸ್ಕೃತಿಕ ಮುಂದುವರಿಕೆಯ ಸಾಧನಗಳೂ ಹೋದು.

ಗಾದೆಗಿರುವ ಶಕ್ತಿ ಅಪಾರವಾದುದು. ಅದು ಎದುರಿನವರನ್ನು ತನ್ನ ಪ್ರಭಾವಕ್ಕೆ ಎಳುಳುತ್ತದೆ. ಅನುಭವವನ್ನು ಮುಂದಿಟ್ಟು, ಮಾತಿಗೆ ತೂಕ ತಂದಿದುತ್ತದೆ. ಅದಕ್ಕಾಗಿ “ಮಾತು ಬಲ್ಲವನಿಗೆ ಜಗತ್ವಿಲ್ಲ” ಎನ್ನುವುದನ್ನು “ಗಾದೆ ಬಲ್ಲವನಿಗೆ ಜಗತ್ವಿಲ್ಲ” ಎಂದು ಹೇಳಬಹುದು. ಗಾದೆಗಳು ಒಬ್ಬನ ಸೃಷ್ಟಿಯಾದರೂ ಅಲ್ಲಿರುವ ಅನುಭವ ಸಾರ್ವಜನಿಕವಾದುದು. ಹೀಗಾಗೆ ಗಾದೆಗಳನ್ನು ಜನ ಒಬ್ಬಕೊಳ್ಳುತ್ತಾರೆ. ಸೃಷ್ಟಿಯ ಶಕ್ತಿಯಿಳ್ಳವನು. ಹೊಸ ಗಾದೆಗಳ ನಿರ್ಮಾಣವನ್ನು ಮಾಡುತ್ತಾನೆ. ಜನ ಸ್ವೀಕರಿಸಿ, ಬಳಸಲು ತೋಡಿದರೆ ಅದು ಗಾದೆಯಾಗಿ ಅಧಿಕೃತವಾಗಿ ಪ್ರಜಾರ ಹೊಂದುತ್ತದೆ.

ಕೃಷಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಗಾದೆಗಳು

ಗಾದೆಗಳಿಂದರೆ ಜನಪದದ ಶ್ರೀಮಂತಿಕೆ, ಜೀವನಾನುಭವದಲ್ಲಿ ಗಳಿಸಿಟ್ಟ ಸವೆಯದ ಸಂಪತ್ತು. ನಮ್ಮ ಸಮಾಜದಲ್ಲಿ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಂಡಿರುವ ಕೃಷಿಕರ ಮಹಾನುಭವ ಗಾದೆಗಳನ್ನು ಹುದುಗಿಕೊಂಡಿದೆ. ಈ ಮಹಾನುಭವವನ್ನು ಕೃಷಿಕೆ ಸಂತಾನಕ್ಕೆ ಧಾರೆಯೆರೆಯುತ್ತಾ ಬಂದಿದೆ. ಈ ಗಾದಾ ಸಮುಚ್ಚಾಯಿ ನಾಡಿಗೆ ಹಚ್ಚಿನ ಸಂಪತ್ತನ್ನು ಒದಗಿಸಿಕೊಡುವ ಪರಿಶ್ರಮ ಕೃಷಿಕನಾದರೆ, ಅದರ ಮೌಲ್ಯ ಮಾಪನವನ್ನು ಹದಗೊಳಿಸುವ ಪರಿಶ್ರಮ ವ್ಯಾಪಾರಿಯಾದು. ಕೃಷಿಕನಿಗೆ ನೀಡಿದ ಸಲಹೆಗಳಲ್ಲಿ ಮೊದಲ ಪಾಠದಂತಿರುವ ಒಂದರದು ಗಾದೆಗಳನ್ನು ಇಲ್ಲಿ ಅವಲೋಕಿಸೋಣ.

“ಆರಂಭ ವರುಷ, ವ್ಯಾಪಾರ ನಿರ್ಮಿಷ” ಕಾಳು, ಕಾಯಿಪಲ್ಲಿ ಮೊದಲಾದವುಗಳನ್ನು ಬೆಳೆಯಲು ಕೃಷಿಕನು ವರ್ಷದ ಹನ್ನೆರಡೂ ತೀಂಗಳು ದುಡಿಯಬೇಕಾಗುತ್ತದೆ. ಅವನು ಬೆಳೆದ ಪಸಲು ಮಾಸದಂತೆ ಜೋಪಾನವಾಗಿ ಪೇಟೆಗೆ ತರುತ್ತಾನೆ ; ಮಾರಾಟಕ್ಕಾಗಿ, ಆದರೆ ಪೇಟೆಯಲ್ಲಿ ಧಾರಣೆ ಹೇಗಿದ್ದರೂ ತನ್ನ ಬದುಕನ್ನು ಕೊಡದೆ ಗತ್ಯಂತರವಲ್ಲ. ಪೇಟೆಗೆ ಬರುವ ಬದುಕು ಬಹಳವಾದಾಗ ಧಾರಣೆ(ಬೆಲೆ) ಸಹಜವಾಗಿಯೇ ಇಳಿಯುತ್ತದೆ, ಧಾರಣೆ ಇಳಿದಂತೆ, ವ್ಯಾಪಾರಿ ಚೆಂಡಿಗೇರುತ್ತಾನೆ. ಕೃಷಿಕ ಗುಂಡಿಗೆ ಬೀಳುತ್ತಾನೆ. ಆದರೆ ಮರುಕ್ಕಣಾದಲ್ಲಿ ವ್ಯಾಪಾರಿಯ ಕಡೆಗೆ ಬರುವ ಪರಸ್ಪರಾದ ಖರೀದಿಗಾರರು ಬರಿಗ್ರೇಯಲ್ಲಿ ಮರಳ ಬಾರದೆಂದು ಏರಿದ ಬೆಲೆಗೆ ಒಮ್ಮೆತ್ತಾರೆ. ಕೃಷಿಕನ ಶ್ರಮಕ್ಕೆ ತಕ್ಕ ಪರಿಹಾರ ದೋರೆಯುವುದಕ್ಕೆ ಇಡಿಯ ವರುಷ ಸಾಲದೆ ಹೋಗುತ್ತದೆ. ಆದರೆ ವ್ಯಾಪಾರಿ ಮಾಲು ಖರೀದಿಸಿದ ಮರುಕ್ಕಣಾದಲ್ಲಿಯೇ ಇಮ್ಮಡಿ ಮುಮ್ಮಡಿ ಲಾಭ ಪಡೆಯುತ್ತಾನೆ. ಮೊದಲೇ ಬಡವನಾಗಿದ್ದ ಕೃಷಿಕನು ಕಡುಬಡವನಾಗುತ್ತಾನೆ”.

“ಅಂಗ್ರೇ ಹಾಗೆ ಹೊಲ ಮಾಡಿದರೆ ಮುಂಗ್ರೇ ತುಂಬ ತುಪ್ಪ”.

“ಆಳವಾಗಿ ಆಗೆದರೆ ನೀಳವಾಗಿ ಬೆಳೆಯುವುದು”.

“ಆದರೆ ಒಂದು ಅಡಕೆಮರ, ಹೋದರೆ ಒಂದು ಗೂಟಡಿಕೆ”.

ಕಳೆಗಳನ್ನು ಸಮೂಲ ನಾಶಗೊಳಿಸಿ ನೆಲಸಮ ಮಾಡುವುದೇ ಅಂಗ್ರೇ ಹಾಗೆ ಹೊಲ ಮಾಡು ಎನ್ನುವುದರ ಭಾವಾರ್ಥ. ಸಮಪಾತಿ ಮಾಡುವ ಮೊದಲು ಭೂಮಿಯನ್ನು ಆಳವಾಗಿ ಆಗೆದು ಸತ್ತ್ವಯುತ ಮಣ್ಣ ಮೇಲೆದ್ದು ಬರುವಂತೆ ಮಾಡಬೇಕಾಗಿರುವುದು. ಅಂಥ ನೆಲದಲ್ಲಿ ಬಂದ ಫಸಲು ಎತ್ತರವಾಗಿ ಬೆಳೆದು ನಿಲ್ಲುತ್ತದೆ. ಅದು ಮುಂಬರುವ ಕಾಲದಲ್ಲಿ ಎಡಗೊಂಡು ಬರುವ ತುಪ್ಪದೂಟ.

“ಉಣಿಬೇಕಾದರೆ ಎಮ್ಮೆ ಕಟ್ಟಿ, ಕರು ಬೇಕಾದರೆ ಆಕಳು ಕಟ್ಟಿ” ಅಜ್ಞ ಕೃಷಿಕನು ಒಂದು ಬೇಡಿ ಇನ್ನೊಂದು ಬೇಡ ಎನ್ನುವುದಿಲ್ಲ. ಎರಡೂ ಬೇಕೆನ್ನುವ ಭಂಟ. ಉಣಿಲು ಹಾಲೂ ಬೇಕು. ಎಮ್ಮೆಗೆ ಕರುವೂ ಬೇಕು ಅಲ್ಲವೇ ? ಅವನಿಗೆ ಹಾಲು ಅನಿವಾರ್ಯವಾದಂತೆ ಕರುವೂ ಅನಿವಾರ್ಯವಾಗಿದೆ. ಏಕೆಂದರೆ, “ಎತ್ತಿಲ್ಲದವನಿಗೆ ಎಡಯಿಲ್ಲ” ಇಲ್ಲಿ ಉಂಟದ ಎಡಯೂ ಹೋದು; ಹೊಲದೊಳಗಿನ ಬೆಳೆಯ ಎಡಯೂ ಅಹುದು.

“ಹತ್ತಿ ಬಿತ್ತಿ ಹಾಳಾದರು, ಕಡಲೆ ಬಿತ್ತಿ ಕಾಗೆಯನ್ನು ಕಾವಲಿಗಿಟ್ಟಿರು” ಎಂಬ ಗಾದೆಯು ಈಗಾಗಲೇ ನಷ್ಟದಲ್ಲಿರುವ ಕೃಷಿಕ ಮತ್ತೊಂದು ಕಷ್ಟಕ್ಕೆ ಸಿಕ್ಕಿಕೊಳ್ಳುವ ಎಚ್ಚರಿಕೆಯನ್ನು ನೀಡುತ್ತದೆ.

“ಸೇರು ವರಹ ಕೊಟ್ಟಿರು ಸೀರೆಯ ವ್ಯಾಪಾರ ಬೇಡ” ಎಂಬ ಗಾದೆಯು ಸೀರೆ ಮಾರಾಟಗಾರನನ್ನು ಕುರಿತಂತೆ ಹೇಳುವ

ರೀತಿಯನ್ನು ಗಮನಿಸಬೇಕು.

“ಇಟ್ಟಿ ಮರುಗುವ ನಾಯಿ, ಕೊಟ್ಟಿ ಮರುಗುವ ನಾಯಿ, ತಿಥಿ-ಮುತ್ತಿಯಲ್ಲದೇ ತಿರುಗುವ ನಾಯಿ” ಈ ಗಾದೆ ಒಹುತಃ ಸೀರೆಯ ವ್ಯಾಪಾರಿಯನ್ನು ಕುರಿತೇ ಹುಟ್ಟಿಕೊಂಡಿರಬಹುದೇನೋ.

ಹೆಣ್ಣು ಮಕ್ಕಳ ಗಾದೆಗಳು :

ಹೆಣ್ಣು ಹುಟ್ಟಿದ್ದು ತವರುಮನೆ, ಕೊಟ್ಟಿದ್ದು ಅತ್ಯೇ ಮನೆ, ಹೆಣ್ಣು ತವರು ಮನೆಯಲ್ಲಿ ಮಗಳಾಗಿ ಹುಟ್ಟಿ, ಅತ್ಯೇಯ ಮನೆಯಲ್ಲಿ ಸೊಸೆ, ಹೆಂಡತಿ, ತಾಯಿಯಾಗಿ ಆಕೆ ಜೀವಿತದಲ್ಲಿ ನಾಲ್ಕು ಅವಶಾರಗಳನ್ನು ತೊಡುತ್ತಾಳೆ. ಹೆಚ್ಚಿನ ಸಾಧಕ-ಭಾದಕಗಳನ್ನುಲ್ಲಾ ಗಮನಿಸಿ, ಸಮಾಜವು ಒಂದು ನಿಷಾಯಕ್ಕು ಒಂದು, “ಒಲಿದರೆ ನಾರಿ ಮುನಿದರೆ ಮಾರಿ” ಎಂದು ಹೇಳಬಿಟ್ಟಿತು. ದಿವಸಕ್ಕೆ ಹಗಲು-ರಾತ್ರಿ ಇರುವಂತೆ ಹೆಣ್ಣಿಗೆ ನಾರಿ-ಮಾರಿ ಎಂಬ ಸ್ವರೂಪಗಳಿರುತ್ತವೆಂದು ಒಟ್ಟನಲ್ಲಿ ಹೇಳಬಹುದಾಗಿದೆ. ಆಕೆಗೆ ಒಲುಮೆ ಸ್ವಾದರಸವಾಗಿರುವಂತೆ ಒಲುಮೆ ಪಾದರಸವಾಗಿರುತ್ತದೆ.

ಹೆಣ್ಣಿನ ಕ್ಯಾಹಿದಿದವನು ಗಂಡನನಿಸಿದರೆ, ಆಕೆಯ ಹೊಟ್ಟಿಯಲ್ಲಿ ಹುಟ್ಟಿದವನು ಗಂಡು ಎನಿಸುವನು. ಗಂಡನಿಗೂ ಭೋಜ್ಯೇಶು ಮಾತೆಯೆನಿಸುವವಳಿಗೆ ಗಂಡು ಹೊಟ್ಟಿಯಲ್ಲಿ ಹುಟ್ಟಿದ ವೈರಿಯೆನಿಸುವುದುಂಟು.

“ಹತ್ತು ಗಂಡ್ಡದೆರೂ ಮತ್ತೆ ಬಂಜೆಂಬರು

ದಟ್ಟಿಯ ಉಡುವ ಧರಣೆಯ ಹಡೆದರೆ |

ಮಕ್ಕಳ ತಾಯೆಂದು ಕರೆವರು”

ಹತ್ತು ಗಂಡು ಮಕ್ಕಳಿಗೆ ಜನ್ಮವಿತ್ತರೂ ಹೆಣ್ಣು ಮಗುವನ್ನು ಹಡೆಯುವವರೆಗೆ ತಾಯಿ ಬಂಜೆಂದೇ ಸರಿ. ಹೆಣ್ಣು ಹಡೆದವಕ್ಕೇ ಮಕ್ಕಳ ತಾಯಿಯೆನಿಸುವಳೆಂದು ಗರತಿ ಹೇಳುತ್ತಾಳೆ. ಬಸುರಿಯೊಬ್ಬಳು ಹೆಣ್ಣು ಹುಟ್ಟಲೆಂದು ಹಾರ್ಯಸಿದರೆ, ಗಂಡನಾದವನು ಗಂಡು ಹುಟ್ಟಲೆಂದು ಬಗೆಯುವನು. ಹಡೆಯುವ ಮೊದಲೇ ಗಂಡ-ಹೆಂಡಿರಲ್ಲಿ “ಕೊಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವ ಹಾಗೆ” ಮತ್ತೆ ಭೇದವುಂಟಾಯಿತು.

ಒಬ್ಬ ತಾಯಿ ಹೇಳುತ್ತಾಳೆ “ಹೆಣ್ಣು ಹಡೆದು ಅಳಿಯನ ಪಾಲು, ಗಂಡು ಹಡೆದು ಸೊಸಯ ಪಾಲು”. ಸೊಸಯಾಗಿ ಅತ್ಯೇಯ ಮನೆಗೆ ಹೋದ ಮಗಳಿಗೆ ಅನಿಸುತ್ತದೆ. “ತಾಯಿ ಇದ್ದರೆ ತವರು ಹೆಚ್ಚು ತಂದೆ ಇದ್ದರೆ ಬಳಗ ಹೆಚ್ಚು”. ಆದರೆ “ಗಂಜೀಯ ಕುಡಿದರೂ ಗಂಡನ ಮನಲೇಸು” ಎಂದು ಮೊದಲಿಗಿತ್ತಿ ಭಾವಿಸುವುದು ಗಂಡನ ಒಲುಮೆ ಗಳಿಸಿದ ಮೇಲೆ. ಆದರೆ ಅಲ್ಲಿಯವರೆಗೆ “ಹುಟ್ಟಿದ ಮನೆ ಹೋಳಿ ಹುಟ್ಟಿಮೆ, ಕೊಟ್ಟಿ ಮನೆ ಶಿವರಾತ್ರಿ” ಎಂದು ಏಡುಕುವ ಸಂದರ್ಭ ಅನೇಕರಿಗೆ ಬರುವುದೇನೂ ಸುಳ್ಳಲ್ಲ. ಅತ್ಯೇಗೆ ಸಂಬಂಧಿಸಿದ ಈ ಗಾದೆಗಳನ್ನು ಮೆಲುಕು ಹಾಕಬಹುದು.

“ಅತ್ಯೇ ಒಡೆದ ಗಡಿಗೆ ಹಳೆಯಂದು”

“ಕತ್ತೆಯಂಥ ಅತ್ಯೇ, ಮುತ್ತಿನಂಥ ಗಂಡ”

“ಅತ್ಯೇ ಸತ್ತು ಆರು ತಿಂಗಳಿಗೆ ಸೊಸೆ ಅತ್ತಳು”

“ಬೇಸತ್ತು ಬೇರೆಯಾದರೆ ಪಾಲಿಗ ಅತ್ಯೇ ಬರಬೇಕೇ ?” ಎಂಬ ಗಾದೆ ಮಾತುಗಳನ್ನು ಗಮನಿಸಬಹುದು.

ಗಂಡನಿಗೆ ಹೆಂಡತಿಯಾಗಿ ಹೋದವಳು ಮಗುವಿಗೆ ತಾಯಿಯಾಗುವ ಸಂದರ್ಭಕ್ಕೆ “ನೆರೆದಾಗಿನ ಸುಖ ಹಡೆದಾಗ ಇಲ್ಲ” ಎಂಬ ಅನುಭವ ಪಡೆದಿರುತ್ತಾಳೆ. “ಗಂಡನಿಗೆ ಗಂಬು ತೋರಿಸಬೇಡ, ಮಕ್ಕಳಿಗೆ ಸಿಹಿ ತೋರಿಸಬೇಡ” ಎಂಬ ತಿಳುವಳಿಕೆ ಕೇಳಿ ಸಿಗುತ್ತದೆ. ತವರು ಮನೆಯ ಪರಿಸರಕ್ಕೂ ಅತ್ಯೇಯ ಮನೆ ಪರಿಸರಕ್ಕೂ ಇರುವ ಭೇದವು ಸ್ವಷ್ಟವಾಗಿ ಕಾಣಿಸಿಗುವುದು. ಹೇಗೆಂದರೆ, “ಗಂಡನ ಮನೆಯಲ್ಲಿ ಹಾಲು ಕುಡಿದ್ದ್ದು, ತವರು ಮನೆಯಲ್ಲಿ ನೀರು ಕುಡಿದ್ದ್ದು” ಆಕೆಗೆ ಸಮರ್ಪಿಸುತ್ತದೆ. ಅತ್ಯೇಯ ಸಾಫನಕ್ಕೇರಿದರೂ ತಾಯ್ತುನದಲ್ಲಿದ್ದ ಸೊಸಯರ ಬಗೆಗೆ, ಒಂದು ನಿಲುವಿಗೆ ಒಂದು “ಮಗ ಮಲುಗುವುದಕ್ಕೆ ಹೋಗಿ ಕೆಟ್ಟರೆ, ಸೊಸೆ ಬೀಸುವುದಕ್ಕೆ ಹೋಗಿ ಕೆಟ್ಟಳು” ಎಂಬ ಎಚ್ಚರಿಕೆ ವಹಿಸುತ್ತಾಳೆ. ಮಕ್ಕಳನ್ನು ಬೆಳಸುವ ಕಲೆಯನ್ನು ಕಂಡು ಹಿಡಿದ ತಾಯಿ “ಮಕ್ಕಳ ಬಾಯಿಗೆ ಹೆಣ್ಣು ಕೊಟ್ಟಿ, ಮಣ್ಣು ಬಿಡಿಸಬೇಕು” ಎಂದು ಸಲಹೆ ನೀಡುತ್ತಾಳೆ. “ಮಗಳನ್ನು ಹೋಗಿ

ಬೆಳ್ಳಸಬೇಡ, ಮಗನನ್ನು ತೆಗೆ ಬೆಳ್ಳಸಬೇಡ” ಎಂದು ಉಪಾಯ ಹೇಳಿ ಕೊಡುತ್ತಾಳೆ”.

ಗಾದೆಯಾಧಾರಿತ ಕಥೆಗಳು:

ಗಾದೆಗಳು ಮಾನವನ ವೈಚಾರಿಕ, ಭಾವನಾತ್ಮಕ ನೆಲೆಯಲ್ಲಿ ರೂಪಗೊಂಡ ಜೀವನಾನುಭವದ ಗಟ್ಟಿಗಳು. ಒಂದೊಂದು ಗಾದೆಯೂ ಒಂದೊಂದು ಏತಿಷ್ಟ ಅನುಭವದ ಪಡೆದಿರುತ್ತದೆ. ಅಂದರೆ ಪ್ರತಿಯೊಂದು ಗಾದೆಯೂ ತನ್ನಾಡಲಲ್ಲಿ ಒಂದು ಕಥಾಬೀಜವನ್ನು ಮಡುಗಿಟ್ಟುಕೊಂಡಿರುತ್ತದೆ. ಈ ಮಾತಿಗೆ ಸಾಕ್ಷಿಯಾಗಿ ಅನೇಕ ಗಾದೆಗಳು – ಜನಪದ ಕಥಾ ಘಟಕಗಳನ್ನು ನಿದರ್ಶನವಾಗಿ ಹೊಂದಿರುವುದನ್ನು, ಹಾಗೆಯೇ ಕಥೆಗಳು ಗಾದೆಗಳ ಮೂಲಕ ತಮ್ಮ ಧೋರಣೆಗಳನ್ನು ಸ್ವಷ್ಟಪಡಿಸುವುದನ್ನು ಕಾಣಬಹುದಾಗಿದೆ.

“ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು” ಎಂಬ ಗಾದೆಯನ್ನು ಒಂದು ಕಥೆ ತನ್ನ ಧೇಯವಾಕ್ಯವನ್ನಾಗಿ ಸ್ವೀಕರಿಸಿದ್ದರೆ, ಪ್ರತಿಯಾಗಿ ಈ ಗಾದೆಯ ಒಡಲಲ್ಲಿ ಮಡುಗಿರುವ ಕಥಾಬೀಜವೊಂದನ್ನು ಉದಾಹರಣೆಯಾಗಿ ನೋಡಬಹುದಾಗಿದೆ.

“ಅರಸನ ಶಯ್ಯಾಗಾರವನ್ನು ಕಾಯುತ್ತಿರುವ ಸಹೋದರ (ಸಹಾಯಕ) ಮತ್ತು ಹಾವು” ಎಂಬ ಕಥೆಯಲ್ಲಿ, ‘ರಾಜನು ಮನೆಯಲ್ಲಿ ಸರ್ವ ಕಚ್ಚಿ ಸಾಯಿವನು’ ಎಂಬ ಹಕ್ಕಿಗಳ ಭವಿಷ್ಯ ಕೇಳಿದ ಪ್ರಥಾನಿಯು ಅರಸನನ್ನು ಉಳಿಸಲು, ಆತ ಮಲಗುವ ಕೋಣೆಯಲ್ಲಿ ಎಚ್ಚರದಿಂದ ಕಾಯುತ್ತ ಮಳಿತನು. ರಾತ್ರಿ ಕಚ್ಚಲು ಬರುತ್ತಿರುವ ಹಾವನ್ನು ಕತ್ತರಿಸಿದನು. ಹಾವಿನ ವಿಷದ ಒಂದು ಹನ್, ರಾಣಿಯ ಎದೆಯ ಮೇಲೆ ಬಿದ್ದಿತು. ಅದನ್ನು ನಾಲಿಗೆಯಿಂದ ತೆಗೆಯಲು ಹೋದಾಗ ರಾಣಿಗೆ ಎಚ್ಚರವಾಗಿ, ತನಗೆ ಕೆಡಿಸಲು ಬಂದನೆಂದು ಅಪವಾದ ಹೊರಿಸಿದಳು. ರಾಜನು ಪ್ರಥಾನಿಗೆ ಮರಣದಂಡನೆ ವಿಧಿಸಿದನು. ಚಾಂಡಾಲರು ಕತ್ತರಿಸಲು ಎತ್ತಿದ ಕತ್ತಿಗಳಲ್ಲಿ ಹೂ ಮಾಲೆಗಳಾಗಿ ಪ್ರಥಾನಿಯ ಹೊರಳಲ್ಲಿ ಬಿದ್ದವು.

ಈ ಕಥಾಘಟ್ಟವು “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು” ಎಂಬ ಗಾದೆಯನ್ನು ಮಣ್ಣ ಹಾಕುತ್ತದೆ. ಮುಂದೆ ಈ ಗಾದೆಗೆ ನಿದರ್ಶನವಾಗಿ ಕೆಲವು ಘಟನೆಗಳನ್ನು ಬಿತ್ತರಿಸಲಾಗುತ್ತದೆ. ಚಾಂಡಾಲರು ಅರಸನಲ್ಲಿಗೆ ಒಂದು ಈ ಕೆಲವು ದೃಷ್ಟಾಂತಗಳನ್ನು ತಿಳಿಸುತ್ತಾರೆ. 1. ತನ್ನ ಮಗನನ್ನು ಹಾವಿನಿಂದ ಉಳಿಸಿದ ಮುಂಗುಸಿಯನ್ನು ತಪ್ಪಾಗಿ ತಿಳಿದುಕೊಂಡು ಅದನ್ನು ಕೊಲ್ಲಲಾಯಿತು. 2. ತಿಂದರೆ ಮುದುಕರು ಯುವಕರಾಗುವ ಹಣ್ಣನ್ನು ತಂದ ಗಿಳಗೆ, ತಪ್ಪು ಭಾವಿಸಿ ಕೊಂಡರು. ಹಣ್ಣೆನಲ್ಲಿ ಹಾವು ವಿಷ ಬಿಟ್ಟಿತ್ತು. ಅದನ್ನು ತಿಂದವನು ಸಾಯಲು, ಗಿಳಯ ವಿಷದ ಹಣ್ಣನ್ನೇ ತಂದಿದೆ ಎಂದು ತಿಳಿದು ಅದನ್ನು ಕೊಲ್ಲಿಸಿದರು. 3. ಕೊಳದಲ್ಲಿಯ ವಿಷದ ನೀರನ್ನು ಮಡಿಯದಂತೆ ಅರಸನಿಗೆ ಗಿಡುಗ ಅಡ್ಡಿಪಡಿಸಿತು. ಅದರೆ ತನಗೆ ನೀರು ಮಡಿಯಲು ಆತಂಕವೋಡಿತು ಎಂದು ಭಾವಿಸಿ, ಅದನ್ನು ತುಂಡರಿಸಿದನು.

ಈ ಎಲ್ಲಾ ತಪ್ಪಗಳು ಜರುಗಿದ ನಂತರ ಪಶ್ಚಾತ್ಯಾಪಪಡುವ ಕೊಲೆಗಡುಕರನ್ನು, ಕಥೆ ಮನಃ “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು” ಎಂಬ ತತ್ತ್ವವನ್ನು ಬೋಧಿಸುತ್ತದೆ. ಹೀಗೆ ಗಾದೆಗಳು ಕಥಾಬೀಜಗಳನ್ನು ತಮ್ಮ ಒಡಲಲ್ಲಿ ಮಡುಗಿಸಿಟ್ಟುಕೊಂಡಂತೆ, ಕಥೆಗಳು ಗಾದೆಗಳನ್ನು ತಮ್ಮ ಧೇಯ ವಾಕ್ಯಗಳಾಗಿ ಸ್ವೀಕರಿಸುವುದನ್ನು ಕಾಣುತ್ತೇವೆ.

ಇಂದಿನ ಯುವಜನರೆಗೆ ಗಾದೆಗಳ ಸ್ವರೂಪ ಮತ್ತು ವಿಸ್ತಾರವನ್ನು ತಿಳಿಸುತ್ತಾ ಮಾನವನ ನಿತ್ಯ ಬದುಕಿನಲ್ಲಿ ಗಾದೆಗಳು ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಅರಿತು ಗಾದೆಮಾತುಗಳಿಗಿರುವ ವೈಶಾಲ್ಯತೆಯನ್ನು ಎತ್ತಿ ಹಿಡಿಯಬೇಕಾದ ಅನಿವಾಯಿತ ನಮ್ಮೆದುರಿಗಿದೆ. ಗಾದೆಗಳು ಅನುಭವದ ಜ್ಞಾನಭಂಡಾರ ಎಂಬುದನ್ನು ತಿಳಿಸಬೇಕಾಗಿದೆ. ಒಟ್ಟಾರೆಯಾಗಿ ಗಾದೆಗಳ ಲೋಕ ವಿಸ್ತಾರವಾದುದು. ಲೇಖನದ ಮಿತಿಯಲ್ಲಿ ಕೆಲವು ಗಾದೆಗಳ ಮಹತ್ವವನ್ನು ಹೇಳುವ ಪ್ರಯತ್ನವಾಗಿದೆ.

-: ಪರಾಮರ್ಶನ ಕೃತಿಗಳು :-

1. ಜಾನಪದ ಕೃಪಿಡಿ :. ಸಂಪಾದಕರು, ಡಾ. ಎಚ್. ಜಿ. ಲಕ್ಷ್ಮಣ್ಣಾಡು
ಕನ್ನಡ ಮಸ್ತಕ ಪ್ರಾಧಿಕಾರ, ಬೆಂಗಳೂರು.

2. ಜಾನಪದ ಶೋಧ : ಮೊ. ಎ. ವಿ. ನಾವಡ,
ಅಸ್ಕ್ಯೂಲ್ ಪ್ರಕಾಶನ, ಮಂಗಳೂರು, 2015
3. ಜಾನಪದ : ಡಾ. ವೀರಣ್ಣ ದಂಡ, ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು – 560 018, 2015
4. ಸುವರ್ಣ ಜಾನಪದ
ಲೇಖನಗಳು : ಸಂ. ಡಾ. ವೀರಣ್ಣದಂಡ
ಡಾ. ಶ್ರೀಪಾದಶೇಷ್ಪತ್ರಿ
ಕನ್ನಡ ಮತ್ತು ಸಂಸ್ಕृತಿ ಇಲಾಖೆ,
ಕನ್ನಡ ಭವನ, ಜಿ.ಸಿ.ರಸ್ತೆ, 2006.

ಡಾ. ಶಾಂತರಾಜು,
ಸಹಾಯಕ ಪ್ರಾಧ್ಯಾಪಕರು,
ಕನ್ನಡ ವಿಭಾಗ,
ಸಂತ ಘಾನಿಸ್ ಡಿ. ಸಾಲೆಸ್ ಕಾಲೇಜು,
ಬೆಂಗಳೂರು – 560 100.